




ಜೋಗಕ್ಕೆ ಸಮೀಪದಲ್ಲಿರುವ ಪ್ರಕೃತಿ ನಿರ್ಮಿತ ಶಿಲಾ ಸೇತು ನಾಶವಾಗುವ ಹಂತದಲ್ಲಿದೆ



ಅಡಿ ದಪ್ಪ ಇದ್ದು, ಹೊಳೆಯ ತಳದಿಂದ ಸುಮಾರು 12 ಅಡಿ ಎತ್ತರದಲ್ಲಿದೆ. ಜನ ಜಾನುವಾರುಗಳು ಓಡಾಡುವಷ್ಟು ಸೇತುವೇ ಗಟ್ಟಿಯಾಗಿದ್ದು, ಸ್ಥಳೀಯರು ತಮ್ಮ ಜಮಿನಿಗೆ ಇದರ ಮೇಲೆ ಓಡಾಡುತ್ತಾರೆ.

ಕಲ್ಲುಂಟ ಭೂ ವೈಜ್ಞಾನಿಕ ವಿಸ್ತೃಯಗಳಲ್ಲೋಂದಾಗಿದ್ದು, ದೇಶದ ಭೂರೂಪ ಶಾಸ್ತ್ರದ ನಕ್ಷೆಯಲ್ಲಿ (geomorphological map) ನಮೂದಾಗಿದೆ. ವಿಶ್ವದಲ್ಲಿರುವ ಪ್ರಕೃತಿ ನಿರ್ಮಿತ ಸೇತುವೇಯಲ್ಲಿ ಇದು ಏರಾಡನೆಯಿದು ಎನ್ನಲಾಗಿದ್ದು, ಭಾರತದಲ್ಲಿ ಕಲ್ಲುಂಟ ಹೊರತುಪಡಿದರೆ ಬೇರೆಲ್ಲಿಯೂ ಹೊಳೆಗೆ ಪ್ರಾಕೃತಿಕ ಸೇತುವೇ ನಿರ್ಮಾಣಗೊಂಡಿಲ್ಲ ಎನ್ನಲಾಗಿದೆ.

ಅಮೆರಿಕದ ಸಂಯುಕ್ತ ಸಂಸ್ಥಾನದ ರಾಜ್ಯಗಳಲ್ಲೋಂದಾದ ಉಟಾ (Utah)ದಲ್ಲಿ ಪ್ರಾಕೃತಿಕವಾಗಿ ನಿರ್ಮಾಣಗೊಂಡ ಶಿಲಾ ಸೇತು, ಕರ್ಮಾನಗಳನ್ನು ಭೂ ವೈಜ್ಞಾನಿಕ ಸ್ವಾರೂಪ ಎಂದು ಘೋಷಿಸಿ, ಸಂರಕ್ಷಣೆಗೊಂಡಿದೆ. ಭಾರತದಲ್ಲಿ ತಿರುಪ್ಪತಿ ಹಾಗು ಬಾದಾಮಿಗಳಲ್ಲಿ ಶಿಲಾ ಕರ್ಮಾನಗಳಿಧರೂ ಅವು ಸೇತುವೇಯಂತಹ ರಚನೆಗಳಲ್ಲ. ಭಾರತದಲ್ಲಿ ಕಲ್ಲುಂಟ ಹೊರತುಪಡಿದರೆ ಬೇರೆಲ್ಲಿಯೂ ಪ್ರಾಕೃತಿಕವಾಗಿ ಹೊಳೆಗೆ ಸೇತುವೇ ರಚನೆಯಾದಂತಿಲ್ಲ.

ಕಲ್ಲುಂಟವು ರಾಷ್ಟ್ರೀಯ ಹೆದ್ದಾರಿಯಿಂದ ಸುಮಾರು 100–150 ಅಡಿ ದೂರದಲ್ಲಿದೆ. ಸುತ್ತಲೂ ಹಸಿರು ವನ್ ಇದೆ. ಕಲ್ಲುಂಟ ಹೊಳೆಯಲ್ಲಿ ನೀರು ಸಮೃದ್ಧವಾಗಿದ್ದು, ಮೇಜೂನ್ ತಿಂಗಳ ಬಿರುಬಿಲಿನಲ್ಲಿಯೂ ಹೊಳೆಯ ಮುದುವಿನಲ್ಲಿ ಅಜಾಡುವಷ್ಟು ನಿರು ಇರುತ್ತದೆ. ಸದಾ ಹಸಿರಿನ ಮರಗಿಡಗಳು ಮನಸ್ಸಿಗೆ ಮುದ ನೀಡುತ್ತವೆ. ಸ್ಥಳೀಯರು ಎಲ್ಲ ಮುವಾಸ್ಯೆಯಿಂದು ಇಲ್ಲಿಗೆ ಬಂದು ಸ್ಥಳದಲ್ಲಿಯೇ ಅಡಗೆ ಮಾಡಿ ಹೊಳೆಯೂಟಿ ಮಾಡುತ್ತಾರೆ. ಈ ಪ್ರದೇಶದಲ್ಲಿ ಸಾರ್ವಜನಿಕ ಉದ್ದ್ಯಾನ, ಈಜು ಕೊಳೆ ಮೊದಲಾದವರ್ಗಗಳನ್ನು ನಿರ್ಮಿಸಲು ಅನುಕೂಲಕರವಾದ 165 ಎಕರೆ ಅರಣ್ಯ ಪ್ರದೇಶ, 12 ಎಕರೆ ಸರಕಾರಿ ಪಡೆ ಭೂಮಿ ಇದೆ.

ಕಲ್ಲುಂಟದ ಸುತ್ತ ಮುಕ್ಕಿಲಿನ ಕಲಗಾರು, ಮಲವ್ಯಾ ಗ್ರಾಮದ ಕೆಲವರು ಈ ಪ್ರಾಕೃತಿಕ ಕೊಡುಗಳನ್ನು ಬಾಗ್ಗೆ ಕಾಳಜಿ ಹೊಂದಿದ್ದಾರೆ. ಮಾಡ್ದಂತಹ ಮೂಲಕ ಈ ಶಾಣವನ್ನು ಹೊರಜಗತ್ತಿಗೆ ಪರಿಚಯಿಸಿದ್ದಾರೆ. ಆದರೆ ಸಂರಕ್ಷಣೆ ಅತ್ಯಂತ ನಾಜಾಕಿನ, ಜವಾಬ್ದಾರಿಯಿತ ಕಾರ್ಯವಾಗಿದ್ದರಿಂದ ಸಕಾರಿ ಮಟ್ಟದಲ್ಲಿ ಯೋಜನೆ

ರೂಪಗೊಳ್ಳುವುದು ಅಗತ್ಯ. ಸಂಕದ ರಕ್ಷಣೆಗಾಗಿ ಸ್ಥಳೀಯರು ಹಲವು ಗ್ರಾಮಿಗೆ, ಇಲಾಖೆಗಳಿಗೆ ಮನವಿ ಸಲ್ಲಿಸಿದ್ದಾರೆ.

ನೆರವೇರದ ಭರವಸೆ

ಕಲ್ಲುಂಟ ನೋಡಿರುವ ಕೇನರಾ ಸಂಸದ ಅನಂತಕುಮಾರ ಹೆಗಡೆ 2008ರ ಸೆಪ್ಟೆಂಬರ್‌ನಲ್ಲಿ, ‘ಈ ಸಂಕದ ಸಂರಕ್ಷಣೆ ನನ್ನ ಹೊಣೆ ಎಂದಿದ್ದರು. ಜೋಗಿದ ರಾಜ್ಯ ಕಲ್ಲುಂಟ ದಾಂಡೆಲಿಯ ಕ್ಷಾಸಲ್ ರಾಳ್ ವರೀಗಿನ ಪ್ರವಾಸಿ ತಾಣವನ್ನು ಅಭಿವೃದ್ಧಿ ಪಡಿಸುವ ಗ್ರೇಟ್ ಕೇನರಾ ಟ್ರೌಕ್’ ಎಂಬ ಬ್ರಹ್ಮತೋ ಯೋಜನೆಯಲ್ಲಿ ಕಲ್ಲು ಸಂಕವನ್ನು ಸೇರಿಸುವುದಾಗಿ ಹೇಳಿದ್ದರು.

ಸಿದ್ದಾಪುರದಲ್ಲಿ ನಡೆದ ಪ್ರತಿಕಾರೋಷಿಯೊಂದರಲ್ಲಿ ‘ಕಲ್ಲುಂಟ ಸಂರಕ್ಷಣೆಗೆ 30 ಲಕ್ಷ ರೂಪಾಯಿಗಳ ಯೋಜನೆ ಕ್ಷೇತ್ರಗಳಲ್ಲಾಗಿದೆ. ಅದನ್ನು ಭೂ ವೈಜ್ಞಾನಿಕ ಸ್ವಾರೂಪ ಎಂದು ಘೋಷಿಸಿ, ರಕ್ಷಣೆಗೊಂಡಿದ್ದರು. ಅದರ ಮೇಲೆ ಬೆಳೆಯುತ್ತಿರುವ ಅರಳಿ ಗಿಡಗಳನ್ನು ರಾಷಾಯನಿಕ ಕ್ರಿಯೆಗಳಿಂದ ತೆಗೆದು ಹಾಕಿ ವೈಜ್ಞಾನಿಕ ಸಂಸ್ಕರಣೆಯ ಮೂಲಕ ಸೇತುವೇಯನ್ನು ಬಿಳಿಪಡಿಸಲಾಗುವುದು’ ಎಂದು ಸಂಸದರು ಹೇಳಿದ್ದರು. ಸೇತುವೇಯ ಮೇಲೆ ಸಂಚಾರ ನಿರ್ಬಂಧಿಸಿ ದೂರದಿಂದಲೇ ಅದನ್ನು ನೋಡಲು ತುಗು ಸೇತುವೇ, ಅದರ ಸುತ್ತಲೂ ಇರುವ ಕಂದಾಯ ಮತ್ತು ಅರಣ್ಯ ಭೂಮಿಯಲ್ಲಿ ಸಾರ್ವಜನಿಕ ಉದ್ದ್ಯಾನ ಮೊದಲಾದ ಕಣಸುಗಳನ್ನು ಬಿಡಿಟ್ಟಿದ್ದರು. ಅವರ ಕ್ಷೇತ್ರಾಭಿವೃದ್ಧಿಯಾಯಿಲ್ಲಿಯೂ ಕಲ್ಲುಂಟ ಅಭಿವೃದ್ಧಿಗೆ 30 ಲಕ್ಷ ನಿಡಿರುವುದಾಗಿ ಹೇಳಿಕೊಂಡಿದ್ದರು. ಆದರೆ ಸಂಸದರ ಭರವಸೆ ಕಾರ್ಯಗತವಾಗಲೇ ಇಲ್ಲ.

ಆರ್.ಎ. ದೇಶಪಾಂಡೆಯವರು ಪ್ರವಾಸೋದ್ಯಮ ಸಚಿವರಾಗಿದ್ದ ಅವಧಿಯಲ್ಲಿ ಸ್ಥಳೀಯರು ಸಲ್ಲಿಸಿದ ಮನವಿಗೆ ಸ್ವಂದಿಸಿ ಉತ್ತರಕನ್ನಡ ಜಿಲ್ಲಾದಿಕಾರಿಗಳಿಗೆ ಪರಿಶೀಲನೆ ನಡೆಸಲು ಸೂಚಿಸಿದ್ದರು. ಕಾಗೋಡು ತಿಮ್ಮಪ್ಪನವರು ‘ಜೋಗ ಅಭಿವೃದ್ಧಿ ಪ್ರಾಧಿಕಾರ್ತಿಕ್ ಈ ಸ್ಥಳದ ಪರಿಶೀಲನೆಗೆ ಸೂಚಿಸಿ ವರ್ಷಗಳು ಸವೇಯ ಹೋಗುತ್ತಿವೆ. ಆದರೆ ಈ ಅವಧಿಯಲ್ಲಿ ಕಲ್ಲುಂಟ ಅವಸಾನದ ಅಂಚಿಗೆ ಬಂದು ನಿಂತಿದೆ.

ಕಲ್ಲುಂಟದ ಏರಡು ಪಾಶ್ಚಾತ್ಯಗಳಲ್ಲಿ ಅರಳಿಗಿದ ಬೆಳೆಯಲಾರಂಭಿಸಿದೆ. ಅದರ ಬೆರುಗಳು ಶಿಲಾಂದ್ರಂಧರಲ್ಲಿ ಹಬ್ಬಿ ಮರಬೆಳೆದಂತೆ ತಾನು ಅವಲಂಬಿಸಿದ ಕಲ್ಲನ್ನು ಶಿಫಿಲಗೊಳಿಸುತ್ತದೆ. ದಡಕ್ಕೆ ತಾಗಿದಂತಿರುವ ಸೇತುವೇಯ ಬಂದುಭಾಗದಲ್ಲಿ ಸಣ್ಣ ಬಿರುಕುಗಳು ಕಾಳಿಸಿಕೊಂಡಿರುವುದು ಅರ್ತಂತರಾಯಿಯಾಗಿ ವನ್ನುತ್ತಾರೆ ಸ್ಥಳೀಯರಾದ ರಾಜಾರಾಮ ಹೆಗಡೆ ಮಲವ್ಯಾ.

ಹೊಳೆಯ ಏರಡೂ ಭಾಗದ ದಡ ಪ್ರತಿವರ್ಷ ಹೊರೆದು ಹೊಳೆ ವಿಸ್ತೃತಗೊಳ್ಳುತ್ತಿದೆ. ಹತ್ತಾರು ವರ್ಷಗಳ ಪ್ರಕೃತಿಯಲ್ಲಿ ಏರಾರು ಅಡಿ ವಿಸ್ತರಿಸಿದೆ. ಸೇತುವೇಯ ಉದ್ದ್ಯ ಹೆಚ್ಚಿದಂತೆ ಮುರಿಯುವ ಸಾಧ್ಯತೆಯೂ ಹೆಚ್ಚಿತ್ತದೆ ಎನ್ನುವುದು ಗುರುಮೂಲಿಕೆ ಹೆಗಡೆ ಮಲವ್ಯಾ ಅವರ ಅಭಿಪ್ರಾಯ.

ಸಂಕದ ಸಮೀಪದಲ್ಲಿ ಧೂಮ್ಮಿಕ್ಕುವ ಜಲಧಾರೆ